




ವ್ಯಾಸ



ಹಿಮಾವೃತ ಹೊಂಟ್ ರೇನಿಯರ್ ನ ಹಿನ್ನಲೆಯಲ್ಲಿ ಕಂಡ
ಪ್ರಕೃತಿಯ ಸಂದರ್ಭ ದೃಶ್ಯ.

ತೀಂಗಳುಗಳಿಂದಲೇ ಸತತ ಪ್ರಯತ್ನದಲ್ಲಿ ತೋಡಗಿದೆ. ಈ
ಅವಧಿಯಲ್ಲಿ 3000 ಕಿ ಮೀ ಟ್ರೈಕಿಂಗ್ ಮಾಡಿದುಲ್ಲದೆ,
ಬೆಟ್ಟಗಳಲ್ಲಿ ಹದಿನ್ಯೆದು ಕೆ.ಜಿ ತೂಕರ ಬ್ರಾಕ್ ಪ್ರಾಕ್ ಹೊತ್ತು
80,000 ಅಡಿಗಳು ಹತ್ತಿಳಿಂದ ನನ್ನನ್ನೇ ಸಚ್ಚಗೊಳಿಸಿಕೊಂಡೆ.
ಈ ಚಾರಣಗಳಲ್ಲಿ ಹಿಮ ಪರಾಗಳಲ್ಲಿ ಉಪಯೋಗಿಸುವ ಹಿಮ
ಸಲಾಕೆ, ಬಹಳ ಇಕ್ಕಟ್ಟಾದ ಹಿಮ ಕಾಲುದಾರಿಯಲ್ಲಿ
ದೃಢತೆಯಿಂದ ಕಂದಕಗಳನ್ನು ದಾಟುವ ವಿಶಿಷ್ಟ ರೀತಿಯನ್ನು
ಮೇಗೂಡಿಸಿಕೊಂಡೆ. ಇದಲ್ಲದೆ ಫಿರ್ಜನೇಸ್ ಪರೀಕ್ಷೆಯಲ್ಲಿ
ಉತ್ತೀರ್ಣಾರ್ಥಾಗುವುದೂ ಅನಿವಾರ್ಯವಾಗಿತ್ತು.

ಈ ಎಲ್ಲಾ ಸಿದ್ಧತೆಯಿಂದ ಹೊಂಟ್ ರೇನಿಯರ್
ಹತ್ತುಬಹುದೆಂಬ ಭರವಸೆ ಮೂಡಿದಾಗ 'ಇಂಟರ್' ನ್ನಾವನಲ್ಲಾ



ಹೊಂಟ್ ರೇನಿಯರ್ ಹತ್ತು ಶಿಶಿರದ ಮೇಲೆ ಲೇಖಿಕೆ



ಯಂತ್ರಿ ಪರಾಗದಾರಾಗಿ ನೀಡಿದ ಪ್ರಶ್ನೆಗೆ